



ಕಾರಂಡಿಯಿಂದ ಬುವಿಯ ತಣೆಸಬಹುದೇ?

ಇದು ನೀರಿನಾಟದ ಮೋಜನ್ನು  
ಬಿಂಬಿಸುವ ಒಕ್ಕೆಲ್ಲ; ತಂಪಾಗಿದ್ದ ಇಳಿ  
ಧಗಧಗಿಸುತ್ತಿರುವುದರ ಕುರಮ...

**ನೆಲವೆಲ್ಲ ಜಲವಾದರೆ**  
ಕಾಲಿಡಲಿ ಎಲ್ಲಿ?  
ಪ್ರಕೃತಿಯ ಮುನಿಸು  
ಕಾಣಲು ಬೆಲೆಲ್ಲೂ  
ಹೊಗಬೆಳ್ಲೂ. ಈ ವರ್ವೆ  
ಕನಾಟಕದಲ್ಲಿ ಮಳೆ  
ಮಾಡಿದ ಅನಾಮತಗಳೇ  
ಸಾಕು; ಅದರ ಮೂಲಕ  
ಪ್ರಕೃತಿ ಹೇಳುವ ಪಾಠ  
ಕಲಿಯುವ ವಿವೇಕ ನಮಗೆ  
ಬೇಕು...  
ಚಿತ್ರ: ತಾಜುದ್ದೀನ್ ಆಜಾದ್

ದೂರದ ಮಾತು. ಯೂರೋಪಿನಲ್ಲಿ ‘ಸನ್ ಬನ್ಸ್’ ತಾಂಡವಾದುತ್ತಿದೆ. ಲೇಣಿನ್‌ಗಳಿಗೆ ಡಿಮ್ಯಾಂಡ್‌ ಡಿಮ್ಯಾಂಡ್. ಯೂರೋಪ್ ಇಂಥ ಬಿಸಿಲಿಗೆ ಎಂದೂ ಸಿದ್ಧವಾಗಿರಲಿಲ್ಲ. ಅತ್ಯಂತ ರಷ್ಯಾ ಪೂರ್ವ ಯೂರೋಪ್, ಅಲಾಸ್ಕಾ, ದಕ್ಷಿಣ ಅಮೆರಿಕ, ಹಿಂದೂ ಮಹಾಸಾಗರದ ಉತ್ತರ ಭಾಗದ ದ್ವಿಪಾಗಳು ಈ ವರ್ವದ ಬಿಸಿಲಿಗೆ ಬಲಿಯಾದವು. ಸುದ್ದಿ ಮಾಡುವುದಾಗಿ ಈ ವೈಪರೀತ್ಯವನ್ನು ಭಯದಿಂದಲೇ ಬಿತ್ತಿರುಸಿಲಾಗುತ್ತಿತ್ತು. ನಾಗರಿಕರು ಸುಲಭವಾಗಿ ಅರ್ಥಮಾಡಿಕೊಳ್ಳಲಿಂದು ಸಾಮಾಜಿಕ ಮಾಡುವುದಾಗಿ ಅಂತರರಾಷ್ಟ್ರೀಯ ಹವಾಗುಣ ಸಂಸ್ಥೆಗಳು ಉಪಗ್ರಹದ ಭಾಯಾಚಿತ್ರಗಳನ್ನು ಯಥಾವತ್ತಾಗಿ ತೋರಿಸಿದ್ದು. ಅಲಾಸ್ಕಾ, ಪ್ರೀನಾಲೆಂಡ್‌ಗಳಲ್ಲಿ ಇದ್ದ ಸಣ್ಣ ಕಾಡುಗಳಲ್ಲಿ ಬೆಂಕಿ ಕಾಣಿಸಿತು. ಧ್ವನಿಕರದಿಗಳೇ ಇದು ದೊಡ್ಡ ಅಫಾರ್ತ ತಂದಿತು. ಹಿಮಾವೃತ ಅವಾಸದಲ್ಲಿ ಬೆಂಕಿ ವೈಶ್ವಾಸಿಯಿಲ್ಲ ಉಸ್ತುವಾರಿಯಲ್ಲಿ

ಕೆಲಸಮಾಡುತ್ತಿರುವ ‘ವಿಶ್ವ ಹವಾಗುಣ ಸಂಸ್ಥೆ’ ಲಾಂಬಗೆಯಿಂದ ಸಂದೇಶಗಳನ್ನು ಕಳಿಸಲು ತೋಡಿತ್ತು. ‘ಈ ಸ್ಥಿತಿ ತತ್ತ್ವಜ್ಞಾನದಲ್ಲಿ ಮಾರುವಾಗುವುದಿಲ್ಲ, ಇನ್ನುಮ್ಮೆ ಕಾಲಕಾಡುತ್ತದೆ. ಇದು ಜಾಗತಿಕ ಹವಾಗುಣ ಬದಲಾವಣೆಯ ಒಂದು ಮುಖ್ಯ ಎಂದು ಏಕೆರಿಸಿತು.

ಹವಾಗುಣ ಬದಲಾವಣೆ ಈಗ ಬೇರೆ ಬೇರೆ ರೂಪದಲ್ಲಿ ವೃಕ್ಷಹವಾಗುತ್ತಿದೆ. ಜಗತ್ತಿನ ಶ್ರೀಸಾಮಾನ್ಯರ ಅನುಭವಕ್ಕೂ ಬರುತ್ತಿದೆ. ಸಕಾಲದಲ್ಲಿ ಮಳೆ ಇಲ್ಲ, ಮಳೆ ಬಿದ್ದರೆ ಅದು ಕುಂಭದೇಹಣಿ ಮಳೆ, ಅದೂ ಅಕಾಲದಲ್ಲಿ. ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಮಳೆ ಬಿದ್ದುದುಂಟೇ? ಚಳಿಗಾಲದಲ್ಲಿ ಬೆಂಗಳೂರಿನ ನಾಗರಿಕರು ಸಿಟಿ ರೈಲ್ ಸ್ನೇಕನ್ ಬಳಿ ಟಿಬೆಟಿಯನ್ನರು ಮಾರುತ್ತಿದ್ದ ಸ್ನೇಟರ್‌ಗಳಾಗಿ ದೌಡಾಯಿಸುತ್ತಿದ್ದರು. ಇದು 70 ರ ದಶಕದ ಕಫೆ. ಈಗ ಒಂದು ಸಾಧಾರಣ ನೇಟ್ ಬಿನಿಯನ್ ಸಾಕು, ಚಳಿಗಾಲವನ್ನು ಹಾಯಾಗಿ ಕಳೆಯಬಹುದು.

